

ಸಾದ್ಯ ಕಾಳಾಚೊ ಪಂದ್ರಾವೋ ಆಯ್ತಾರ್
10, ಜುಲಾಯ್ 2022

ಮೊಗಾಚ್ಯಾಂನೋ, ಸೊಮ್ಯಾಚ್ಯ್ಯ ಜೆವ್ಲಾಂತ್ ವಾಂಟೆಲಿ ಜಾಂವ್ ಆಮಿ ಸೊಮ್ಯಾಚ್ಯ್ಯ ವೆದಿ ಭೋಂವಾರಿಂ ಸಾಂಗಾತಾ ಜಮ್ಲಾಂವ್. ಆಯ್ಚ್ ದೇವೋಸ್ತೃತಿ ದೇವಾಚೊ ಸಂಪೂರ್ಣ ಮಾಪಾನ್ ಮೋಗ್ ಕರ್ನ್, ತಶೆಂಚ್ ಪೆಲ್ಯಾಚೊ ಮೋಗ್ ಕರುನ್ ಸಾಸ್ಕ್ ಜೀವಿತ್ ಜೊಡುಂಕ್ ಉಲ್ಯೊ ದಿತಾ. ಆಧುನಿಕ್ ಕಾಳಾಚ್ಯ್ಯ ತಂತ್ರೆಜ್ಞಾನಾ ವರ್ವಿಂ ದೇವಾ ಥಾವ್ ಆನಿ ಆಮ್ಯಾಚ್ಯ್ಯ ಪೆಲ್ಯಾ ಥಾವ್ ಪಯ್ ವಚನಾಶೆಂ, ದೇವಾಚ್ಯ್ಯ ಮೊಗಾ ಥಾವ್ ಪೆಲ್ಯಾಚೊ ಮೋಗ್ ಕರುಂಕ್ ಹ್ಯಾ ಮಿಸಾಚ್ಯ್ಯ ಬಲಿದಾನಾ ವೆಳಾರ್ ಆಧಾರ್ ಮಾಗ್ಯಾಂ.

ದೇವಾಚ್ಯ್ಯ ಉತ್ಸಾಹಿ ಪರ್ಗಣ್ಟಿ:

- ಪಯ್ಯೆಂ ವಾಚಪ್ : ದ್ವಿತೀ. 30:10-14
- ಅಂತರ್ಗೀತ್ : ಕೀರ್ತನ್ 69
- ದುಸ್ರೇಂ ವಾಚಪ್ : ಕೊಲ್ಯೊ. 1:15-20
- ಸುವಾತಾರ್ : ಲೂಕ್ 10:25-37

ಮಿಸಾಚಿಂ ಗಿತಾಂ:

- ಪ್ರವೇಶ್ : A 54
- ಭೇಟೊಷ್ : C 33
- ಕುಮ್ಮಾರ್ : D 17
- ನಿಗ್ರಮನ್ : F 8

ಭಾವಾರ್ಥಾಂಚಿಂ ಪ್ರಾರ್ಥನಾಃ

ಯಾಜಕ್ : ದೇವ ಆಮೆಣಿ ಮೋಗ್ ಕರ್ತೃ, ಆಮ್ಮಿಂ ಮಾಗ್ನಿಂ ಆಯ್ತಾ. ತಾಚೊ
ಮೋಗ್ ಕರ್ತು ಪೆಲ್ಯಾಚೊ ತೈಚ್ ಪರಿಂ ಮೋಗ್ ಕರ್ತಾಚೊ ಆಧಾರ
ಮಾಗ್ಯಂ. ಆಮೆಣಿ ಗಜೊ ಸರ್ವಸ್ಪರಾ ದೇವಾ ಮುಕಾರ್ ದವರ್ಯಂ.

1. ಸರ್ವಿಂಚ್ಯಾ ಬಾಪಾ, ಪವಿತ್ರ ಸಭೆಚ್ಯಾ ವ್ಹಡಿಲಾಂನಿ, ಪಾಪಾಸಾಯ್ಚ್ ಬಿಸ್ಪ
ಯಾಜಕ್ ಅನಿ ಧಾರ್ಮಿಕಾಂನಿ, ಶ್ರೀ ಪರ್ವತೆ ಸಾಸ್ತಿಕ್ ಜಿವಿತಾಚ್ಯೆ ವಾಟೆನ
ಚಲಂವ್ ಪ್ರೇರಿತ್ ಕರ್ ಮ್ಹಣ್ ಮಾಗ್ತಾಂವ್.
2. ದೇಶಾಚ್ಯಾ ಮುಖೆಲ್ಯಾಂನಿ ತಾಂಕಾಂ ಲಾಬೆಲ್ಲಿ ಅಧಿಕಾರ್, ಸಂಸಾರಿ ಆಡಳ್ಳಿಂ
ತಾಂಚ್ಯಾ ಸ್ವಾಧಾರೆ ವಾಪರಿನಾಸ್ತಾನಾ, ದೇಶಾಚ್ಯಾ ಹರೆಕಾ ನಾಗರಿಕಾಚ್ಯಾ
ಸರ್ವತೋಮುಖ್ ಅಭಿವೃದ್ಧಿಕ್ ವಾಪರುಂಕ್ ಆಧಾರ್ ಲಾಬಯ್ ಮ್ಹಣ್
ಮಾಗ್ತಾಂವ್.
3. ಆಮ್ಮಾ ಕುಟ್ಟಾಂತಲ್ಲಿ ಸರ್ವ ಪಿಡೆಸ್ತಾಂಕ್ ಬರಿ ಭಲಾಯ್ ಲಾಬಯ್. ತಾಂಚೆ
ಜತನ್ ಘೇತಲ್ಯಾಂಕ್ ಮತಿಕ್ ತೃಪ್ತಿ, ಶಾಂತಿ ಸಮಾಧಾನ್ ಲಾಬಯ್ ಮ್ಹಣ್
ಮಾಗ್ತಾಂವ್.
4. ಆಮ್ಮಾ ಯುವಜಣಾಂಕ್ ಬರೊ ಘುಡಾರ್ ಲಾಬಯ್. ವಾಯ್ಸ ಸರಯಾಂಚೊ
ಗುಲಾಮ್ ಜಾಲ್ಯಾಂಕ್ ಸುಟ್ಟು ದಿ ಮ್ಹಣ್ ಮಾಗ್ತಾಂವ್.
5. ಆಧುನಿಕ್ ಮಾಧ್ಯಮಾಂಚೊ ಗುಲಾಮ್ ಜಾವ್, ಜಿವಿತಾಚೊ ಉದ್ದೇಶ್
ಹೊಗ್ಗಾಯ್ಲಲ್ಯಾ ಸರ್ವ ಯುವಜಣಾಂಕ್ ತಾಂಚೊ ಘುಡಾರ್ ರುಪಿತ್ ಕರುಂಕ್
ಕುಪರ್ ದಿ ಮ್ಹಣ್ ಮಾಗ್ತಾಂವ್.
6. ಹ್ಯಾ ಎವ್ವರಿಸ್ತಾಚ್ಯಾ ಬಲಿದಾನಾಂತ್ ಭಾಗ್ ಘೆಂವ್ಚೊ ಆಮಿ ಪೆಲ್ಯಾಚೊ ಮೋಗ್
ಕರುಂಕ್ ಅನಿ ಸಾಸ್ತಿಕ್ ಜಿವಿತಾಚೆರ್ ಆಮ್ಮಿ ದಿಷ್ಟ್ ಖಂಚ್ವ್ ಜಿಯೆಂವ್
ಜಾಣ್ಣಾಯ್ ದಿ ಮ್ಹಣ್ ಮಾಗ್ತಾಂವ್.

ಶ್ರೀ ವಾತಾಂ

ତାଙ୍କାଣ ତେବେ ଧାର୍ଯ୍ୟମଣିକ ଲାଗେନ୍ଦ୍ର

ಫೋನ್ ಮಾರ್ಕೆಟ್‌ನಲ್ಲಿ ಕೆಂಪು ಕ್ರಿಸ್ತಾಚಿ ಶುಭೋವಾತಾ

ಮಾರ್ಚ್ 6:7-13

ಏಕ್ ದೀಸ್ ಬಾರಾ ಜಣಾಂಕ್ ಚೆಬುನ್ ಸರ್ಥಿಂ ಅಪಯ್ಯ್ ಅನಿ ತಾಂಕಾಂ ದೆಂವ್ವ್ಯಾರ್ ಸ್ಲೋಂವ್ ಪದ್ದಿ ದೀವ್ವ್, ದೊಗಾಂ ದೊಗಾಂಕ್ ಧಾಡ್ಲ್. ಅನಿ ತಾಣೆಂ ತಾಂಕಾಂ ಅಶೆಂ ಫಮಾಯ್ಯ್ಂ: “ವಾಟಕ್ ಏಕ್ ದಾಂಡೊ ಶಿವಾಯ್ ದುಸ್ರೆಂ ಕಿತೆಂಚ್ ತುಮಿ ವ್ವ್ರಿನಯ್ಯಿ; ಭುತಿ ಜಾಂವ್, ಪ್ರೋತೆಂ ಜಾಂವ್ ಅನಿ ಚಿರಿಯೆಂತ್ ದುಡು ಜಾಂವ್ ಫೆನಯ್ಯಿ; ಹಾಂಯಾಂಕ್ ವ್ವ್ಯಾಣೊ ಫಾಲ್ತ್ತ್ ತರ್ಯಾಯೊ ಬದ್ದುಂಕ್ ವಸ್ತುತ್ರ್ ವ್ವ್ರಿನಯ್ಯಿ.” ಹ್ಯಾ ಶಿವಾಯ್ ತೊ ಮ್ಹ್ಯಾಣಲೊ: “ಖಂಯ್ವ್ಯಾಯೊ ಫುರಾಂತ್ ತುಮಿ ರಿಗ್ಯಾತ್, ತ್ಯಾ ವಾಡ್ಯಾಂತ್ ಭಾಯ್ರ್ ಸರ್ಷ್ ವಚಸರ್ ತ್ಯಾಚ್ ಫುರಾ ರಾವಾ. ಅನಿ ಕೊಣ್ಯಾಯೊ ತುಮ್ಹಾಂ ಸ್ವಾಗತ್ ದೀನಾ ಅನಿ ತುಮ್ಹಾಂ ಅಯ್ಹಾನಾ ಜಾಲ್ಯಾರ್ ಧಂಯ್ ಧಾವ್ವ್ ಭಾಯ್ರ್ ಸರ್ಷ್ ವಚಾ; ವೆತಾಸ್ತಾನಾ ತಾಂಕಾಂ ಏಕ್ ಚತ್ರಾಯ್ ದಿವ್ಳಾಕ್, ತುಮ್ಹಾಂ ಹಾಂಯಾಂಚಿ ಧುಳ್ ಫಾಪ್ತಡ್.” ಅಶೆಂ ತೆ ಭಾಯ್ರ್ ಸರ್ಷ್ ವಚನ್, “ಪಾತ್ರ್ ಚಿಣ್ ಬದಲ್ಲ” ಮ್ಹ್ಯಾನ್ ಲೋಕಾಕ್ ಪ್ರಸಂಗ್ ಕರುಂಕ್ ಲಾಗ್ನ್. ತಾಂಣೆಂ ವಚನ್, “ಪಾತ್ರ್ ಚಿಣ್ ಬದಲ್ಲ” ಮ್ಹ್ಯಾನ್ ಲೋಕಾಕ್ ಪ್ರಸಂಗ್ ತೇಲ್ರ್ ಲಾವ್ವ್ ಗೊಣ್ ಕೆಲಿಂ. ಜಾಯ್ತ್ ದೆಂವ್ವ್ಯಾರ್ ಧಾಂವ್ವ್ಯಾಯ್ಯ್ ಅನಿ ಸಚಾರ್ ಪಿಡೆಸ್ತಾಂಕ್ ತೇಲ್ರ್ ಲಾವ್ವ್ ಗೊಣ್ ಕೆಲಿಂ.

— ದೇವಾಚಂ ಉತರ್‌ಹೆಂ.

ತ್ರಿಸ್ಯಾ ವಸಂತ್

ಪರ್ಯಾಂಕ ವಾಚಪ್ರ

ପୁଣେ ତେଣ ପାଖ୍ୟକୋ ଦେବାଚୀଂ ଲୁତର୍ ମୁଜ୍ଜ୍ ବିଗ୍ନ୍କୋଚ୍ଛ୍ ଆମା

ದೃತಿನಿಯಮ್ 30:10-14

ದ್ವಿತೀಯವೂ ಪ್ರಸ್ತುತಾಂಶ್ಲೋ ವಾಚವು

ಪೂರ್ವ ಹಾ ಪಾಸತ್ತೆ ತುವೆಂ ಸರ್ವೇಸ್ಟರ್ ತುಚ್ಚು ದೇವಾಚೆಂ ಉತ್ತರ್ ಅಯ್ಯುಂಕ್ ಜಾಯ್ ಅನಿ ಹಾ ಧರ್ಮಶಾಸ್ತ್ರಚ್ಚು ಪುಸ್ತಕಾಂತ್ ಬರೊವ್ವೆ ಘಾಲ್ಯುತ್ತೆ ತೆ ಸರ್ವೋ ತಾಚೆ ಉಪದೇಸ್ ಅನಿ ಕಾರ್ಯೇ ಪಾಠುಂಕ್ ಜಾಯ್ ಅನಿ ಸಗ್ಗು ತುಚ್ಚು ಕಾಳ್ಜುನ್ ಅನಿ ಸಗ್ಗು ತುಚ್ಚು ಅತ್ಯಾಂತ್ ಸರ್ವೇಸ್ಟರ್ ತುಚ್ಚು ದೇವಾಶೀಲ ಪರ್ಮಿಂಕ್ ಜಾಯ್.

“ಆಜ್ ಹಾಂವ್ ತುಕಾ ದಿತಾಂ ತೊ ಕಾಯ್ಲೊ ತುಚೆ ಸಕ್ತೇ ಭಾಯ್ಲೊ ನ್ನೆಯ್ ವಾ ತುಕಾ ಚಡ್ ಪಯ್ಸ್ ನ್ನೆಯ್. ತೊ ವಯ್ರ್ ಮಳ್ಳೊ ನಾ, ದೆಕುನ್ ತುವೆಂ ಅಶೆಂ ಮ್ಹೀಣುಂಕ್ ಚಡ್ ಪಯ್ಸ್ ನ್ನೆಯ್. ತೊ ಆಯ್ದುನ್ ವಾಳ್ಳೆ ಖಾತಿರ್ ಆಮ್ಮೆ ಪಾಸತ್ ಮಳ್ಳೊ ವಚುನ್ ತೊ ಚಾಯ್ಜ್; ‘ಆಮಿ ತೊ ಆಯ್ದುನ್ ವಾಳ್ಳೆ ಖಾತಿರ್ ಆಮ್ಮೆ ಪಾಸತ್ ಮಳ್ಳೊ ವಚುನ್ ತೊ ಸಕ್ಕ್ಲಾ ಆಮ್ಮೆಶೆಂ ಕೋಣ್ ಹಾಡುನ್ ದಿತ್ ಆನಿ ಪರ್ಗಟ್ ಕರಿತ್?’ ಆನಿ ತೊ ದಯಾ ಪಲ್ಲು ಆಮ್ಮೆಶೆಂ ಕೋಣ್ ಹಾಡುನ್ ದಿತ್ ಆನಿ ಪರ್ಗಟ್ ಕರಿತ್?’ ಆನಿ ತೊ ಆಯ್ದುನ್ ವಾಳ್ಳೆ ಪಲ್ಲುದಿಯ್ ನಾ, ದೆಕುನ್ ತುವೆಂ ಅಶೆಂ ಮ್ಹೀಣುಂಕ್ ಚಾಯ್ಜ್: ‘ಆಮಿ ತೊ ಆಯ್ದುನ್ ವಾಳ್ಳೆ ಖಾತಿರ್ ಆಮ್ಮೆ ಪಾಸತ್ ದಯೊ ಉತ್ಪಣ್ ಆಮ್ಹಾಂ ತೊ ಕೋಣ್ ಹಾಡುನ್ ದಿತ್ ಖಾತಿರ್ ಆಮ್ಮೆ ಪಾಸತ್ ದಯೊ ಉತ್ಪಣ್ ಆಮ್ಹಾಂ ತೊ ಕೋಣ್ ಹಾಡುನ್ ದಿತ್ ಆನಿ ಪರ್ಗಟ್ ಕರಿತ್?’ ನಾ, ತಾಚೆಂ ಉತ್ರೊ ತುಚೆ ಲಾಗಿಂಚ್ ಆಸಾ; ತೆಂ ತುಚ್ಯ್ ತೊಂಡಾಂತ್ ಆನಿ ತುಚ್ಯ್ ಕಾಳ್ಜ್ಜಾಂತ್ ಆಸಾ; ಆನಿ ತುಚ್ಯ್ ತೊಂ ಪಾಳುಂಕ್ ಚಾತಾ.

— ದೆವಾಚೆಂ ಉತ್ರೊ ಹೆಂ.

ಅಂತರ್ ಗೀತ್

ಕೀ. 68:14+17, 30–31, 33–34, 36ab+37

ಶ್ಲೋಕಾಃ ದುಬ್ಜ್-ಧಾಕ್ಷಾಂನೋ, ಸರ್ವೇಸ್ವರಾಕ್ ಸೋಧಾ,
ತುಮ್ಮಾಂ ಕಾಳ್ಜಾಂ ನವ್ಯಾ ಹರುಪಾನ್ ಭರ್ತಲಿಂ.

ಕೀ. 68:33

1. ವೆಗಿಂಚ್ ಮ್ಹೀಕಾ ಪ್ರಸನ್ನ್ ಚಾ ಮ್ಹೀಣುನ್,
ತುಚ್ಯೆಲಾಗಿಂ ಪ್ರಾರ್ಥನ್ ಮಾಗ್ತಾಂ, ಸರ್ವೇಸ್ವರಾ:
ತುಚ್ಯೆ ವತ್ಯ್ ದಯೆನ್ ಮ್ಹೀಕಾ ಆಯ್ಜ್, ದೆವಾ,
ವಿಶ್ವಾಸೀ ಧನಿಯಾ, ಪಾವ್ ಮ್ಹೀಕಾ.
ತುಂ, ಸರ್ವೇಸ್ವರಾ, ಮೋಗಾಳ್-ದಯಾಳ್ ಕಾಳ್ಜ್ಜಿಂ,
ತರ್ ಮ್ಹೀಕಾ ಚಾಪ್ ದೀ,
ತುಚ್ಯೆ ಅಪಾರ್ ಕಾಕುಳ್ತಿನ್ ಮ್ಹೀಜೆರ್ ದೀಷ್ವ್ ಘಾಲ್.
2. ಹಾಂವ್, ದೆವಾ, ನಿಭಾಗಿ ಆನಿ ಸದಾಂ ದುಖೀಸ್ತ್,
ಮ್ಹೀಜಿ ಸೋಡ್ಡಣ್ ಕರ್, ಮ್ಹೀಕಾ ಉಬಾರ್,
ಗಿತಾಂ ಗಾವ್ಯ ದೆವಾಚೆಂ ನಾಂವ್ ಹಾಂವ್ ವಾಶಿಣ್ತಲೊಂ,
ಅಗಾಂ-ಸ್ತುತಿ ಕರ್ ತಾಚಿ ಮಹಿಮಾ ವರ್ನಿತಲೊಂ.
3. ಹೆಂ ಪಳೆವ್ಯ್ ದುಬ್ಜ್-ಧಾಕ್ಷಾಂ ಸಂತೊಸ್ತಲಿಂ,
ದೇವ್-ದರ್ಶನ್ ಆಶೆತಲ್ಯಾಂಚೆಂ ಕಾಳ್ಜಾಂ ನವ್ಯಾ ಹರುಪಾನ್ ಭರ್ತಲಿಂ:
ಕಿತ್ಯಾಕ್ ಸರ್ವೇಸ್ವರ್ ದುಬ್ಜ್-ಧಾಕ್ಷಾಂಚೆಂ ಮಾಗ್ನಿಂ ಆಯ್ತಾ,
ಮೋಡ್ಯಾರ್ ಆಸ್ತಲ್ಯಾ ಆಪ್ಲ್ಯಾಂಚಿ ತೊ ಬೆಪ್ಪಾ ಕರಿನಾ.

4. ಕೆತ್ಯಾಕ್ ದೇವ್ ಸಿಯೋನಾಚಿ ಸೊಡ್ಡಣ್ ಕರ್ತೃಲೋ,
ಜುದಾ ಕುಳಿಯೆಚಿಂ ಶಹರಾಂ ನವ್ಯಾನ್ ಬಾಂಧ್ತಲೋ.
ತಾಚೈ ಸೆವಕಾಂಚೈ ಭುಗ್ಯಾಂಕ್ ತೋ ಗಾಂವ್ ದಾಯ್ಜ್ ಜಾತಲೋ;
ತಾಚೊ ಮೋಗ್ ಕರ್ತೃತ್ ತಿಂ ತ್ಯಾ ಗಾಂವಾಂತ್ ವಸ್ತಿ ಕರ್ತುಲಿಂ.

ವ ಅನ್ಯಕ್ ಅಂತರ್ ಕೀರ್ತನ್

ಅಂತರ್ ಗೀತ್

ಕೀ. 18:8, 9, 10, 11,

ಶ್ಲೋಕ್: ಸರ್ವೇಸ್ವರಾಚೋ ಆಜ್ಞಾ ನಿತಿಚೋ,
ಕಾಳ್ಜ್ಚೋ ಸಂತೋಷ್!

ಕೀ. 18:9a

1. ಸರ್ವೇಸ್ವರಾಚಿ ಶಿಕೊವ್ ಭೋವ್ ಬರಿ,
ಜಿವಾಚಿ ತಿ ಘಟಕಾಯ್!
ಸರ್ವೇಸ್ವರಾಚಿಂ ನಿಯಮಾಂ ಮತಿಕ್ ಉಚ್ಛಾರ್,
ನೆಣ್ಣುಂಚಿ ತಿ ಜಾಣ್ಣಾಯ್!

2. ಸರ್ವೇಸ್ವರಾಚೋ ಆಜ್ಞಾ ನಿತಿಚೋ,
ಕಾಳ್ಜ್ಚೋ ಸಂತೋಸ್!
ಸರ್ವೇಸ್ವರಾಚೋ ಹುಕೊ ಸ್ಪಷ್ಟೋ
ದೊಳ್ಳಾಂಚೋ ಉಚ್ಛಾರ್!

3. ಸರ್ವೇಸ್ವರಾಚಿ ಭೆಂ-ಭಿರಾಂತ್ ಭೋವ್ ಪವಿತ್ರ್,
ತಿ ಸದಾಂಚ್ ಬಾಳ್ತು!
ಸರ್ವೇಸ್ವರಾಚಿ ನಿಣಾಯ್ ವಿಶ್ವಾಸೋಪಾತ್ರ್,
ತೆ ಸಗ್ರೇ ನಿತಿಚಿ!

4. ಭಾಂಗಾರಾ ಪೂಸ್, ಅಪ್ಪುತ್ ಭಾಂಗಾರಾ ಪೂಸ್, ಮನಕ್ ಧಾದೊಸ್ಯಾಯೆಚಿ;
ಮ್ಹ್ಯಾಂವಾ ಪೂಸ್, ಪ್ರೋಳಿಯೆಂತ್ಲ್ಯಾ ಮ್ಹ್ಯಾಂವಾ ಪೂಸ್, ಚಡ್ ಗೊಡ್ ತುಚೆ ಕಾಯ್.

ದುಸ್ರೀ ವಾಚಪ್

ಸರ್ವೋ ವಸ್ತು ತಾಚೈ ಮಾರಿಫತ್ತೊ ಆನಿ ತಾಚೈ ಪಾಸತ್ತೊ ಅಸ್ತಿತ್ವಾಂತೊ ಆಸಾತ್

ಸಾಂ. ಪಾಪ್ಲುನ್ ಕೊಲೊಸ್ಸೆಗಾರಾಂಕ್ ಬರಯ್ಯಾಲ್ಲ್ಯಾ ಪತ್ತಾರಂತ್ತ್ಲೊ ವಾಚಪ್

ಕೊಲೊಸ್ಸೆ. 1:15-20

ಭಾವಾಂ-ಭಯ್ಯೊಂನೋ,

ತೊಚ್ಚೊ ಪ್ರತಿರೂಪ್ ಅದ್ಯಶ್ಚ ದೇವಾಚೆಂ,

ಪ್ರಥಮ್ ಜನಿತ್ತೊ ಸರ್ವೋ ರಚ್ಯಾಂ ಮಧೆಂ;

ತಾಚೆ ಧಂಯ್ಯೊ ಸರ್ಗಿಂಚೆಂ ಆನಿ ಪೃಥ್ವೇಚೆಂ,

ದಿಸ್ತಾತ್ತೊ ತಿಂ ಆನಿ ದಿಸನಾತ್ತೊಲ್ಲೊ ಸರ್ವೋ ರಚ್ಯಾಂ—

ಸಿಯಾಸಣಾಂ, ಸ್ವಾಮಿತ್ವಾಂ, ಅಧಿಕಾರಿ ಆನಿ ಪ್ರಭುತ್ವಾಂ—ದೇವಾನ್ ರಚ್ಯಾಂ.

ಸರ್ವೋ ರಚ್ಯಾಂ ಜಾವ್ಯೆ ಪಯ್ಯೊಂ ತೊ ಆಸೊಲೊ.

ಸರ್ವೋ ವಸ್ತು ತಾಚೆ ಮಾರಿಫತ್ತೊ ಅಸ್ತಿತ್ವಾಂತೊ ಆಸಾತ್

ತೊಕ್ಕೊ ಮಸ್ತಕ್ಕೊ ಕುಡಿಚೆಂ, ಮ್ಹಾಣ್ಣೆ ಪೆವಿತ್ರೊ ಸಭೆಚೆಂ,

ಆರಂಭ್ಯೊ ವಾ ಪಯ್ಯೊಂ ಪೂರ್ಣೊ ಜಿವಂತೊ ಜಾಲ್ಯಾಂಚೆಂ.

ದೇವಾಚಿಚ್ಚೊ ಏಂತಿ ಅಶಿ ಜಾಲಿ:

ತಾಚೆ ಧಂಯ್ಯೊ ಆಪ್ಯಾಚಿ ಸಗ್ಗಿ ಸಂಪೂರ್ಣಾತ್ತಾ ಬಿಡಾರ್ ಕರುನ್ ಅಸ್ವಿ

ಆನಿ ತಾಚ್ಯೆ ಏಂಸಾಚ್ಯೆ ರಗ್ತ್ರ ಮಾರಿಫತ್ತೊ ಸಮಾಧಾನ್ ಸ್ಥಾಪಿತ್ತೊ ಕರ್ಣ್,

ಭುಮಿಚ್ಯೆ ಆನಿ ಅಂತ್ರಾಳಾಚ್ಯೆ ಸರ್ವೋ ರಚ್ಯಾಂಕ್ ಆಪ್ಯಾ ಧಂಯ್ಯೊ ರಾಜಿ ಕರುನ್ ಘೆವ್ವಿ ಮ್ಹಾಣ್.

— ದೇವಾಚಿಂ ಉತ್ತರ್ ಹೆಂ.

ಉದ್ದಾರ್

ಜು. 6:63c. 68c

ಸರ್ವೇಸ್ವರಾಕ್ ಚೈ, ಚೈ!

ತುಚೆಂ ಉತ್ತಾಂ, ಸೋಮಿಯ್ಯಾ, ಅತೊ ಆನಿ ಜಿವಿತ್ತೊ,

ಸಾಸ್ನಿಕ್ ಜಿವಿತ್ತೊ ದಿತಾತ್ತೊ ತಿಂ ಉತ್ತಾಂ ತುಚೈಚ್ಚೊ ಲಾಗಿಂ ಆಸಾತ್,

ಸರ್ವೇಸ್ವರಾಕ್ ಚೈ, ಚೈ!

ಶುಭ್ರಾವಾತಾ

ತರ್ ಮ್ಹಜೊ ಪೆಲೊ ಕೋಣಾ?

★ ಲಾಕಾ ಪರಮಾತ್ಮಾ ಜೀಜು ಶ್ರಿಪ್ರಾಚಿ ಶುಭ್ರಾವಾತಾ

ಲಾಕಾ 10:25-37

ಎಕ್ ದೀಸ್ ಶಾಸ್ತ್ರಾಂ ಭಿತರೆಲ್ಲ ಎಕೆಲ್ಲ ಉರುನ್, ಜೀಜುಚಿ ಪರೀಕ್ಷೆ ಕರ್ತೃ ಇರಾದ್ಯಾನ್ ಮ್ಹಣಾಲೊ: “ಮೇಸ್ತಿ, ಸಾಸ್ನಿಕ್ ಜಿವಿತ್ ಜೊಡುಂಕ್ ಹಾಂವೆಂ ಕಿತೆಂ ಕರಿಜಯ್?” ಜೀಜುನ್ ತಾಕಾ ಸವಾಲ್ ಕೆಲೆಂ: “ನಿಯಮ್ ಶಾಸ್ತ್ರಾಂತ್ ಕಿತೆಂ ಬರೊವ್ ಆಸ್? ತುಂ ತೆಂ ಕಶೆಂ ಸಮ್ಮತಾಯ್?” ತಾಣೆಂ ಜಾಪ್ ದೀವ್ ಮ್ಹಳೆಂ: “ಸಗ್ಭ್ಯ ತುಜ್ಯ ಕಾಳ್ಜ್ನನ್, ಸಗ್ಭ್ಯ ತುಜ್ಯ ಅತ್ಯಾನ್, ಸಗ್ನ ತುಜೆ ಸಕ್ತೇನ್ ಆನಿ ಸಗ್ಭ್ಯ ತುಜ್ಯ ಮನಾನ್ ಸರ್ವಸ್ವರ್ ತುಜ್ಯ ದೆವಾಚೊ ತುಂ ಮೋಗ್ ಕರ್ ಆನಿ ತುಜೊ ಕರ್ತೃಯ್ ತನೊ ತುಜ್ಯ ಪೆಲ್ಯಾಚೊ ಮೋಗ್ ಕರ್.” ಜೀಜು ತಾಕಾ ಮ್ಹಣಾಲೊ: “ಸಾರ್ಕ ತುಬಿ ಜಾಪ್, ತಶೆಂಚ್ ಕರ್ ಆನಿ ತುಂ ಜಿವಿತ್ ಜೊಡ್ತೆಲೊಯ್.”

ಪುಣ್ ತೊ ಆಪ್ಲೆಂ ಸವಾಲ್ ಸಮ ಮ್ಹಣ್ ದಾಖೊಂವ್ಯೇ ಖಾತಿರ್ ಜೀಜು ಲಾಗಿಂ ಮ್ಹಣಾಲೊ: “ತರ್, ಮ್ಹಜೊ ಪೆಲೊ ಮ್ಹಣ್ಜ್ರ್ ಕೋಣಾ?” ಜೀಜು ತಾಕಾ ಜಾಪ್ ದೀವ್ ಸಾಂಗಿ ಲಾಗ್ಲ್ಯಾ: “ಎಕ್ ಮನಿಸ್ ಜೆರುಜಲೆಮ್ ಧಾವ್ ಯೆರಿಕೊಕ್ ದೆಂಪುನ್ ವೆತಾನಾ ಚೊರಾಂಚ್ಯ ಹಾತಾಂತ್ ಸಾಂಪಡ್ಲ್ಯಾ. ತಾಂಣೆಂ ತಾಚೆಂ ಸಗ್ನೆಂ ನಾಗಯ್ಲ್ಯಂ, ತಾಕಾ ಮಾರ್ಜ್ ಘಾಯ್ ಕೆಲೆ ಆನಿ ಅಥ್ರೋ ಜೀವ್ ಕರ್ ತಾಕಾ ಸೊಡ್ಯ್ ಗೆಲೆ. ಅಶೆಂ ಆಸ್ತ್ರಾಂ ಎಕ್ ಯಾಜಕ್ ತೇಚ್ ವಾಟೆನ್ ದೆಂಪುನ್ ವೆತಾಲೊ. ತಾಕಾ ಪಳೆವ್ ತೊ ವಾಟೆಚೆ ದುಸ್ರೆ ಬಗ್ನೆನ್ ಚಲ್ತುಚ್ ರಾಪ್ಲ್ಯಾ. ತೇಚ್ ಪರಿಂ ಎಕ್ ಲೆವಿತ್ ಧಂಯ್ ಪಾಪ್ಲ್ಯಾ ಆನಿ ತಾಕಾ ಪಳೆವ್ ತೊಯೊ ದುಸ್ರೆ ಬಗ್ನೆನ್ ಚಲ್ತೆಲ್ಲ್ಯಾ. ಶೆಕೆಂ, ತೆ ವಾಟೆನ್ ವೆತಾಲೊ ಎಕ್ ಸಾಮಾರಿಯಾಗಾರ್ ತಾಚೆ ಸರ್ತಿನ್ ಪಾಪ್ಲ್ಯಾ ಆನಿ ತಾಕಾ ಪಳೆವ್ ತೊ ಚುಚ್ಚರ್ಲ್ಯಾ. ಲಾಗಿಂ ಸರ್ ತಾಚ್ಯ ಪಾಂಯಾಂಕ್ ತೆಲ್ ಆನಿ ವಾಯ್ ವೋತುನ್ ತಾಣೆಂ ತೆ ಬಾಂಡ್ಲ್ಯಾ. ಉಪ್ಪಾರ್ತ್ ತಾಕಾ ಆಪ್ಲ್ಯಾ ಜಾನ್ವಾರಾಚೆರ್ ಬಸೊವ್, ಎಕ್ ಭತ್ತರ್ಕ್ ವ್ಯೂರ್ ಗೆಲೊ ಆನಿ ಧಂಯ್ ತಾಚೆ ಜತನ್ ಕೆಲಿ. ದುಸ್ರ್ಯಾ ದಿಸಾ, ಭತ್ತರ್ಕ್ ಮ್ಹಾಲಕಾರ್ ರುಪ್ಯಾಚೆಂ ದೋನ್ ನಾಣೆಂ ದೀವ್ ತಾಣೆಂ ಮ್ಹಳೆಂ: ‘ಹಾಚೆ ಜತನ್ ಫೆ, ಆನಿ ಕಿತೆಂ ಚಡಿತ್ ತುಂ ಖಿಚೆತಾಯ್, ತೆಂ ಪಾಟೆಂ ಯೆತಾನಾ ಹಾಂವ್ ತುಕಾ ಘಾರಿಕ್ ಕರ್ತೃಂ.’ ಹ್ಯಾ ತೆಗಾಂ ಭಿತರ್, ಚೊರಾಂಚ್ಯ ಹಾತಾಂತ್ ಸಾಂಪಡ್ಲ್ಯಾ ತ್ಯಾ ಮನ್ವಾಕ್ ಕೋಣ್ ಪೆಲೊ ಚಾಂವ್ ಪಾಪ್ಲ್ಯಾ ಮ್ಹಣ್ ದಿಸ್ತ್ರ್?” ಶಾಸ್ತ್ರಾನ್ ಜಾಪ್ ದಿಲಿ: “ತಾಚೆ ದಯಾ ಕೆಲಿ ತೊ.” ತವಳ್ ಜೀಜುನ್ ತಾಕಾ ಸಾಂಗ್ನೆಂ: “ವಚ್ ಆನಿ ತುಂಯೊ ತಶೆಂಚ್ ಕರ್.”

— ದೆವಾಚೆಂ ಉತರ್ ಹೆಂ.